



ಸಂತಾನೋತ್ಪತ್ತಿ  
ಸಂದರ್ಭ  
ಹೊರತುಪಡಿಸಿದರೆ  
ಉಳಿದಂತೆ  
ಸಾಮಾನ್ಯವಾಗಿ  
ಒಂಟಿಯಾಗಿಯೇ  
ಇರುವ  
ಚಂದ್ರಮುಕುಟಗಳು  
ಹೊಟ್ಟೆಪಾಡಿಗಾಗಿ  
ನೆಲವನ್ನು ಕೆದಕುತ್ತವೆ.  
ಆ ಕಾರಣದಿಂದಾಗಿ  
ಅವುಗಳಿಗೆ ನೆಲಕುಟುಕು  
ಎನ್ನುವ ಹೆಸರೂ ಇದೆ.

■ **ಬಿ. ಶಾಂತಕುಮಾರ**

**ಬ**ರಿಯ ವನ್ಯಜೀವಿ ಛಾಯಾಗ್ರಹಣ  
ಮಾಡುತ್ತಿದ್ದ ನನ್ನ ಹಕ್ಕಿಗಳ ಚಿತ್ರಗಳನ್ನು  
ತೆಗೆಯುವಂತೆ ಆಹ್ವಾನ ನೀಡಿದ್ದು ನನ್ನ ಮನೆಯ  
ಸುತ್ತಲ ಹಕ್ಕಿಗಳ ಲೋಕ. ದಿನದ ಎಲ್ಲಾ ಹೊತ್ತು  
ಸದಾ ಒಂದಿಲ್ಲೊಂದು ಸ್ವರಕಲರವದಿಂದ ಸಂಗೀತ  
ಕಛೇರಿ ನಡೆಸುವ ಹಕ್ಕಿಗಳು ತುಂಬುವ ಚೈತನ್ಯ  
ಅಪರೂಪದ್ದು. ಆ ಚೇತೋಹಾರಿ ಲೋಕವೇ ನನ್ನ  
ಕ್ಯಾಮೆರಾ ಕಣ್ಣನ್ನು ಚುಂಬಕದಂತೆ ಸೆಳೆಯಿತು.

ಸ್ಥಳೀಯ ಹಾಗೂ ದೇಶವಿದೇಶಿ ವಲಸಿಗ  
ಹಕ್ಕಿಗಳನ್ನು ನನ್ನ ಸುತ್ತಮುತ್ತಲ ಪರಿಸರದಲ್ಲೇ  
ಗಮನಿಸಿದ್ದೇನೆ. ರಂಗುರಂಗಿನ, ಆದರೆ ಯಾವುದೇ  
ಕುತೂಹಲ ಹುಟ್ಟಿಸದ ಪೇಲವ ಬಣ್ಣದ ಹಕ್ಕಿಗಳೂ  
ಓಡಾಡುತ್ತಿರುತ್ತವೆ. ನನ್ನ ಮನೆಯ ಹಿತ್ತಲು ಹಾಗೂ  
ಸುತ್ತಲಿನ ಪರಿಸರದಲ್ಲಿರುವ ಕೀಟಜಗತ್ತು ಹಕ್ಕಿಗಳ  
ಹೊಟ್ಟೆ ತುಂಬಿಸುತ್ತಿವೆ. ಮೈಸೂರು ನಗರದಿಂದ  
ತೀರಾ ಹೊರವಲಯದಲ್ಲಿ ಮನೆ ಇರುವುದರಿಂದ  
ಹಾರಾಡುವ ಹಾಡುಗಳ ಬೆರಗನ್ನು ಕಾಣಲು  
ಸಾಧ್ಯವಾಯ್ತು.

ಮನೆಯ ಹಿತ್ತಲಿನಲ್ಲಿ ಸಾಮಾನ್ಯವಾಗಿ ಕಾಣುವ  
'ಚಂದ್ರಮುಕುಟ' ಹಕ್ಕಿಯನ್ನು ಕುವೆಂಪು ಅವರು  
'ನೆಲಕುಟುಕ'ವೆಂದು ಕರೆದಿರುವುದನ್ನು ತೇಜಸ್ವಿ  
ಒಂದೆಡೆ ದಾಖಲಿಸಿದ್ದಾರೆ. ಈ ಹಕ್ಕಿಯ ಮೈಬಣ್ಣ  
ಮತ್ತು ನಡವಳಿಕೆ ಕುತೂಹಲ ಹುಟ್ಟಿಸುವಂತಹದ್ದು.  
ಪ್ರಭಾವಳಿಯಂತೆ ನೆತ್ತಿಯ ಮೇಲೆ ಅರಳಿ  
ನಿಲ್ಲುವ ಬಂಗಾರ ವರ್ಣದ ಪುಚ್ಚಗಳು ಹಾಗೂ  
ಮೈಬಣ್ಣ ಆಕರ್ಷಕವಾಗಿದೆ. ರೆಕ್ಕೆಯ ಮೇಲೆ  
ಹುಲಿಗಳಿಗಿರುವಂತೆ ಇರುವ ಕಪ್ಪುಬಿಳುಪಿನ  
ಪಟ್ಟಿಗಳು ಜೀಬ್ರಾವನ್ನು ನೆನಪಿಸುವಂತಿವೆ.  
ನೆತ್ತಿಯ ಮೇಲಿನ ಪುಚ್ಚದಿಂದಾಗಿಯೇ ಈ ಹಕ್ಕಿಗೆ  
ಚಂದ್ರಮುಕುಟವೆಂದು ಹೆಸರು ಬಂದಿರಬೇಕು.

ಚಂದ್ರಮುಕುಟದ ಧ್ವನಿ ವಿಶಿಷ್ಟವಾದುದು.  
ಊಘ್... ಊಘ್... ಎಂದು ದೀರ್ಘವಾಗಿ  
ಕೂಗುವುದರಿಂದ ಇಂಗ್ಲೀಷಿನಲ್ಲಿ ಇದಕ್ಕೆ Hoopoe  
ಎಂದು ಕರೆದಿರಬಹುದು. ಸಂತಾನಾಭಿವೃದ್ಧಿ